

## ಡಾ. ಹನುಮಂತರಾವ ಬಿ. ದೊಡ್ಡಮನಿ ಅವರ ಸಾಹಿತ್ಯದ ಭಾಷೆ ಮತ್ತು ಶೈಲಿ : ಒಂದು ಅಧ್ಯಯನ

ಎಂ.ಡಿ. ರಾಜಾ ಪಟೇಲ\*

\*ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಸಂಸ್ಥೆ, ಗುಲಬಗಂ ವಿಶ್ವವಿದ್ಯಾಲಯ, ಕಲಬುರಗಿ

### ಸಾರಾಂಶ (Abstract)

ಒಂದು ಕೃತಿ ಮೂಡಿ ಬರಬೇಕಾದರೆ ಭಾಷೆ ಮತ್ತು ಶೈಲಿ ಅತ್ಯಂತ ಮಹತ್ವದ ಪಾಠ್ಯಪದ್ಧತಿಗೆ ಸ್ವಾಂತ್ರ್ಯವನ್ನು ನೀಡಿಕೊಳ್ಳಲಿಗೆ ಉದ್ದೇಶಿಸಿದ್ದಾಗಿ ಇರುವುದು ಒಂದು ಕೃತಿ ರಚನೆಯಲ್ಲಿ ಭಾಷೆ ಮತ್ತು ಶೈಲಿಗಳು ಪ್ರಮುಖ ಪಾಠ್ಯಪದ್ಧತಿಗೆ ಸ್ವಾಂತ್ರ್ಯವನ್ನು ನೀಡಿಕೊಂಡಿರುತ್ತವೆ. ಈ ಕೃತಿಯಲ್ಲಿ ತನ್ನ ಭಾವನೆಗಳನ್ನು ಮತ್ತೊಳಿಸಿರುತ್ತಿರುತ್ತಾನೆ. ಈ ಕೃತಿಯಲ್ಲಿ ಭಾಷೆ ಮತ್ತು ಶೈಲಿಗಳನ್ನು ಪ್ರಮುಖ ಪಾಠ್ಯಪದ್ಧತಿಗೆ ಸ್ವಾಂತ್ರ್ಯವನ್ನು ನೀಡಿಕೊಂಡಿರುತ್ತಾನೆ. ಈ ಕೃತಿ ಲೇಖನದಲ್ಲಿ ಡಾ. ಹನುಮಂತರಾವ ಬಿ. ದೊಡ್ಡಮನಿರವರು ತಮ್ಮ ಸಾಹಿತ್ಯದಲ್ಲಿ ಬಳಸಿರುವ ಭಾಷೆ ಮತ್ತು ಶೈಲಿಯನ್ನು ಹರಿತು ವಿವೇಚಿಸಲಾಗಿದೆ.

**ಮುಖ್ಯಪದಗಳು (Keywords):** ದೇವಿ ಕಾರ್ಯ, ನೊಂದವರ ಹಾಡು, ಬಲಿಪತ್ರ, ಭಾಷೆ ಮತ್ತು ಶೈಲಿ, ಸಾಹಿತ್ಯ ರಚನೆ.

### ಪೀಠಿಕೆ

ಮನುಷ್ಯ ತನ್ನ ಭಾವನೆಗಳನ್ನು ಇತರರೆಂದಿಗೆ ಹಂಚಿಕೊಳ್ಳಲು ಭಾಷೆ ಬೇಕು ಭಾಷೆಯೆಂಬ ಬೇಳಕು ಜೀವನದ್ವಾರೆ ಬೇಳಗದಿದ್ದರೆ ಮೂರು ಲೋಕವೆಲ್ಲವೂ ಕತ್ತಲಿನಿಂದ ತುಂಬಿ ಹೋಗುತ್ತಿತ್ತು”<sup>1</sup> ಎಂಬ ದಂಡಿಯ ಮಾತ್ರ ಭಾಷೆಯ ಮಹತ್ವ ಒತ್ತಿ ಹೇಳುತ್ತದೆ. ಸಾಮಾನ್ಯವಾಗಿ ಭಾಷೆ ಎಂದರೆನು ಎಂಬುದನ್ನು ಸುಲಭವಾಗಿ ಅಧ್ಯೋತ್ಸವ ಸಾಧ್ಯವಿಲ್ಲ ಆದರೂ ಭಾಷಾ ವಿಜ್ಞಾನಿಗಳು ವ್ಯಾಖ್ಯಾನಗಳನ್ನು ನೀಡಿದ್ದಾರೆ. ಬ್ಲಾಕ್ ಮತ್ತು ಟ್ರೈಗ್ರಾರವರು ಒಂದು ಸಮಾಜದ ವ್ಯಕ್ತಿಗಳು ಪರಸ್ಪರ ವ್ಯವಹಾರಕ್ಕಾಗಿ ಬಳಸುವ ಯಾದೃಚ್ಛಿಕ ಧನಿ ಸಂಕೇತಗಳ ಒಂದು ವ್ಯವಸ್ಥೆ ಎಂದು ಹೇಳಿರುವುದು ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.<sup>2</sup>

ಕನ್ನಡ ಸಾಹಿತ್ಯದ ಇತಿಹಾಸವನ್ನು ಗಮನಿಸಿದಾಗ ಕಾಲಕ್ಕೆ ಮತ್ತು ಸ್ಥಳಕ್ಕೆ ಬದಲಾಗುತ್ತ ಬೇಳವಣಿಗೆ ಹೊಂದುತ್ತ ಬಂದಿದೆ. ಸಾಹಿತ್ಯದ ಪರಿಭಾಷೆಯಲ್ಲಿ ಹೇಳುವುದಾದರೆ ಕಾವ್ಯಪೂರ್ವದರ ರಚನೆ ಕವಿಯ ಭಾಷೆ, ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನಲೆ, ಅವರು ನೆಲೆಸಿರುವ ಭೌಗೋಳಿಕ

Please cite this article as: ರಾಜಾ ಪಟೇಲ ಎಂ.ಡಿ. (2021). ಡಾ. ಹನುಮಂತರಾವ ಬಿ. ದೊಡ್ಡಮನಿ ಅವರ ಸಾಹಿತ್ಯದ ಭಾಷೆ ಮತ್ತು ಶೈಲಿ : ಒಂದು ಅಧ್ಯಯನ. ಪ್ರತಿಷಂಧ: ಮೂಲಿಕೆಸ್ಟೀನರಿ ಕನ್ನಡ ರೀಸಚರ್ಸ್ ಜರ್ನಲ್ ಅಥ್ ಐಪಿಎಂಆರ್‌ಆರ್. ಪೀ.ಸಂ. 144-149

ಪರಿಸರ ಪ್ರಮುಖ ಪಾತ್ರವಹಿಸುತ್ತದೆ. ಕವಿ ತಾನು ಬದುಕುವ ಸಮಾಜದೊಂದಿಗೆ ತನ್ನ ಭಾವನೆಗಳನ್ನು ಶಿಲೀಯಪಡಿಸಲು ಅಥವಾ ಹಂಚಿಕೊಳ್ಳಲು ಆ ಸಮಾಜದ ಸಂಪರ್ಕ ಸಾಧಿಸಲು ಭಾಷೆ ಪ್ರಮುಖ ಮಾಧ್ಯಮವಾಗಿರುತ್ತದೆ.<sup>3</sup> ಎಂಬುದು ಕನ್ನಡ ಖ್ಯಾತ ಕವಿ ಜಿ.ಎಸ್.ಶಿವರುದ್ರಪ್ಪನವರ ಮಾತಾಗಿದೆ. ಸಾಹಿತ್ಯ ಭಾಷೆಯ ಮೂಲಕ ಬೆಳೆದುಕೊಂಡು ಬಂದಿದೆ. ಸಾಮಾನ್ಯ ಜನರಿಂದ ದೂರವಿದ್ದ ಪಂಡಿತ–ಪಾಮರರು ರಚಿಸಿದ ಸಾಹಿತ್ಯ ಮಾರ್ಗ ಸಾಹಿತ್ಯವಾಗಿ ಬೆಳೆದುಬಂದಿದೆ. ಎಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳ ಮತ್ತು ಸುಂದರ ಭಾಷೆಯಿರುವುದೋ ಅಲ್ಲಿ ದೇಸಿ ಸಾಹಿತ್ಯ ಪ್ರಕಾರ ಬೆಳೆದು ಬಂದಿದೆ. ಕನ್ನಡದಲ್ಲಿ ಮಾರ್ಗ–ದೇಸಿ ಸಾಹಿತ್ಯ ಪರಂಪರೆ ಬೆಳೆದುಬಂದು ಈಗ ಹೋಸಗನ್ನಡದಲ್ಲಿ ಪ್ರಾದೇಶಿಕ ಮತ್ತು ಸರಳ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುವ ಪರಂಪರೆ ಬಂದಿದೆ. ಅಂಥಹ ವಿದ್ವಾಂಸರರಲ್ಲಿ ಈ ಹನುಮಂತರಾವ ಬಿ. ದೊಡ್ಡಮನಿ ಕೂಡ ಒಬ್ಬರಾಗಿದ್ದಾರೆ.

ಡಾ. ಹನುಮಂತರಾವ ಬಿ. ದೊಡ್ಡಮನಿ ಅವರು ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆ ಮತ್ತು ಶೈಲಿಯಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಹನುಮಂತರಾವ ಬಿ. ದೊಡ್ಡಮನಿರವರ ‘ನೋಂದವರ ಹಾಡು’ ಕವನ ಸಂಕಲನದಲ್ಲಿರುವ ಎಲ್ಲಾ ಕವಿತೆಗಳು ಸ್ವಷ್ಟ, ಸರಳ, ಸಹಜತೆಯಿಂದ ರಚಿತವಾಗಿದ್ದು, ಸಾಮಾನ್ಯ ಒದುಗರಿಗೂ ಕೂಡ ಒಮ್ಮೆ ಒದಿದರೆ ಅರ್ಥವಾಗುತ್ತೇವೆ. ಹನುಮಂತರಾವ ಬಿ. ದೊಡ್ಡಮನಿರವರು ಸಾಹಿತೆಗಳಾದರೂ ಮೂಲತಃ ಹೋರಾಟದ ಹಿನ್ನಲೆಯಳ್ಳವರು. ಇವರು ದಲಿತ, ದಮನಿತರು, ಹಿಂದುಇದ ವರ್ಗದವರು ಮತ್ತು ಮಹಿಳೆಯರಿಗೆ ಜಾಗೃತಿ ಮೂಡಿಸಲು ಹೋರಾಟದ ಗೀತೆಗಳನ್ನು ರಚಿಸಿದ್ದಾರೆ. ಇವರು ಹಾಡುಗಳನ್ನು ಗದ್ದರನ ಶೈಲಿ(ದಾಟಿ)ಯಲ್ಲಿ ಹಾಡಬೇಕು ಎಂದು ವಿನಂತಿಸಿಕೊಂಡಿದ್ದಾರೆ. ಕಾರಣ ಕವನಗಳನ್ನು ಬರೆಯುವದಿಗಿಂತ ಹಾಡುಗಳ ಮೂಲಕ ಜನರನ್ನು ಜಾಗೃತಗೊಳಿಸಬೇಕೆಂಬ ಮಹಾದೇಸೆಯಾಗಿದೆ. ಹೀಗಾಗಿ ಇವರ ಬಹುತೇಕ ಕವನಗಳು ಸರಳ–ಸುಂದರವಾದ ಕ್ರಾಂತಿ ಗೀತೆಗಳಾಗಿ ಬೆಳೆದು ಬಂದಿವೆ.

**“ದೇವರ ಮಕ್ಕಳಿಂದು ಹೇಳೋರು  
ಗುಡಿಯ ಕಸವೆಲ್ಲ ಗುಡ್ಲೋರು  
ತಳಿರು ತೋರಣ ಕಟ್ಟಿದೋರು  
ಒಂದಿನ ಗುಡಿಕಟ್ಟಿ ಹತ್ತಲಿಲ್ಲ”**

‘ಕ್ರಾಂತಿ’ ಎಂಬ ಕವನದ ಈ ಸಾಲುಗಳು ಹೋರಾಟದ ಕ್ರಾಂತಿ ಗೀತೆಯ ಶೈಲಿಯಲ್ಲಿ ಮೂಡಿಬಂದಿದೆ. ಇದನ್ನು ಗದ್ದರ ದಾಟಿಯಲ್ಲಿ ಹಾಡಿದಾಗ ಮಾತ್ರ ಜನರಿಗೆ ಸರಿಯಾಗಿ ಅರ್ಥವಾಗುತ್ತದೆ ಎಂಬುದು ಕವಿಯ ಆಸೆಯಾಗಿದೆ. ದಲಿತರನ್ನು ಹರಿಜನ ಅಂದರೆ ಹರಿ ಎಂದರೆ ನಾರಾಯಣ (ಕೃಷ್ಣ) ಜನ ಎಂದರೆ ದೇವರ ಮಕ್ಕಳು ಎಂದು ಹೇಳುತ್ತಿರಿ ಗುಡಿಯ ಕಸವೆಲ್ಲ ಗುಡಿಸಿ ಹಸನುಮಾಡುವ ದಲಿತರು ಬಂದು ದಿನವು ಕೂಡ ಗುಡಿಯ ಬಗಿಲನ್ನು ದಾಟಲಿಲ್ಲ ಎಂಬ ನೋವನ್ನು ಕವಿ ಹೋರಹಾಕುತ್ತಾರೆ. ಇದೇ ರೀತಿ ‘ಕಟ್ಟಬೇವು ಮೋಗಾಗಿ ಎದುರಿತಲ್ಲೋ’, ‘ನೋಂದವರ ಹಾಡು’ ಮುಂತಾದ ಕವನಗಳು ಕೂಡ ಬಹಳ ಭಾಷೆ ಮತ್ತು ಶೈಲಿಯಲ್ಲಿ ಮೂಡಿಬಂದಿವೆ.

ಡಾ. ಹನುಮಂತರಾವ ಬಿ. ದೊಡ್ಡಮನಿರವರ ‘ನಮ್ಮ ದೇಶ ನಮ್ಮ ಜನ’ ಎಂಬ ಭಾವಗೀತೆಗಳ ಸಂಕಲನದಲ್ಲಿ ತಮ್ಮ ಮನಸ್ಸಿನಾಳದಲ್ಲಿರುವ ಭಾವನೆಗಳನ್ನ ಹಾಡಾಗಿ ಹೋರಹಾಕಿದ್ದಾರೆ. ಇಲ್ಲಿನ ಎಲ್ಲ ಭಾವಗೀತೆಗಳು ಕೂಡ ಹೃದಯತುಂಬಿ ಸರಳ-ಸಹజತೆಯಿಂದ ಎಲ್ಲರ ಮನಸ್ಸಿಗೆ ಮುಟ್ಟುವ ಹಾಗೆ ರಚಿಸಿದ್ದಾರೆ.

**“ನಮ್ಮಾರ ನೋಡ  
ಎನು ಚಂದ್ರೇತಿ  
ಒಸ್ತೊ ಶಾಷ್ಟಿಂದ್ರ ನೋಡ  
ಆರ್ಥಿಂಲಾಷ್ಟ ಅಗ್ನೇತಿ  
ಎತ್ತ ನೋಡಿದರು  
ಜನರು ನೇರಿದು ಕಂತ್ಯೇತಿ  
ಅತ್ತ-ಇತ್ತ ಹೋರಣಿದರ  
ಗಿಜಿ-ಗಿಜಿ ಅಂತ್ಯೇತಿ”<sup>5</sup>**

ಡಾ. ಹನುಮಂತರಾವ ಬಿ. ದೊಡ್ಡಮನಿ ಅವರು ‘ನಮ್ಮಾರು’ ಎಂಬ ಈ ಕವಿತೆಯಲ್ಲಿ ಗ್ರಾಮೀಣ ಪ್ರದೇಶದ ಭಾಷೆ ಮತ್ತು ಶೈಲಿಯನ್ನು ಬಳಸಿಕೊಂಡಿದ್ದಾರೆ. ಚಂದ್ರೇತಿ ಕುಂತ್ಯೇತಿ ಅತ್ತ-ಇತ್ತ ಗಿಜಿ-ಗಿಜಿ ಅಂತ್ಯೇತಿ ಎಂಬ ಗ್ರಾಮೀಣ ಜನರ ಆಡುನುಡಿಗಳೇ ಇವರ ಕವನದ ಭಾಷೆಯಾಗಿದೆ. ಹೀಗಾಗಿ ದೊಡ್ಡಮನಿ ಅವರ ಭಾವಗೀತೆಗಳು/ಕವಿತೆಗಳು ಅನ್ನಕೂರಸ್ಥ ಹಳ್ಳಿಯ ಜನರಿಗೂ ಪೂರ್ಣ ಪ್ರಮಾಣದಲ್ಲಿ ಮನಮುಟ್ಟುವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

‘ಆಕ್ರೋಶ’ ಎಂಬ ಕವನ ಸಂಕಲನದಲ್ಲಿ ದೊಡ್ಡಮನಿ ಅವರು ಸರಳ ಮತ್ತು ನೇರನುಡಿ ಭಾಷೆಯ ಮೂಲಕ ಕವನಗಳನ್ನು ರಚಿಸಿದ್ದಾರೆ. ಶೈಲಿಯ ದೃಷ್ಟಿಯಿಂದ ಇಲ್ಲಿಯ ಕವನಗಳು ಕೂಡ ಸರಳ ಹಾಗೂ ಸುಂದರ ಅಭಿವೃತ್ತಿಯಿಂದ ಓದುಗರ ಮನ ಗೆಲ್ಲಿತ್ತವೆ. ಇಲ್ಲಿನ ಕವಿತೆಗಳು ಓದುಗರಲ್ಲಿ ಮತ್ತು ಕೇಳುಗರಲ್ಲಿ ಆಕ್ರೋಶವನ್ನುಂಟು ಮಾಡುತ್ತವೆ ಮತ್ತು ಕೆಲವು ಕವಿತೆಗಳು ಸೌಮ್ಯತನವನ್ನುಂಟು ಮಾಡುತ್ತವೆ. ಕವನದ ಹೆಸರು ‘ಆಕ್ರೋಶ’ವೆಂದು ಇಟ್ಟರೂ ಕೂಡ ಇಲ್ಲಿನ ಕೆಲವು ಕವನಗಳು ಸೌಮ್ಯರೂಪದಲ್ಲಿ ಜನರಿಗೆ ತಿಳಿವಳಿಕೆ ಮೂಡಿಸುವ ಭಾಷಾ ಮತ್ತು ಶೈಲಿಯಲ್ಲಿ ಮೂಡಿಬಂದಿವೆ.

**“ಆಕ್ರೋಶ ಚೆಲ್ಲಾಟಗಳ ಕಹಿಸೆನಪು  
ಪುಂಡ ರಾಜಕಾರಣಿಗಳ ಗುಂಡಿಗೆ  
ಬಲಿಯಾಗಿರುವ ನಮ್ಮವರ ಕನಸು  
ಕಥೆಯಾಗುಳಿದಿದೆ ಬರಿ ವ್ಯಧೆಯಾಗುಳಿದಿದೆ”**

ದೊಡ್ಡಮನಿರವರ ‘ಲೆಕ್ಕ ಮಾಡಬೇಕಾಗಿದೆ’ ಎಂಬ ಈ ಕವಿತೆಯಲ್ಲಿ ರಾಜಕಾರಣಿಗಳ ದುರಾಶೆಗೆ ಬಲಿಯಾದ ತಮ್ಮವರ ಕನಸುಗಳು ಬರಿ ಕಥೆಯಾಗಿ ವ್ಯಧೆಯಾಗಿ ಉಳಿದಿದೆ ಎಂದು ಸೌಮ್ಯ ರೂಪದಲ್ಲಿ ಮೂಡಿಬಂದಿದೆ. ದೊಡ್ಡಮನಿ ಅವರು ತಮ್ಮ ಕವನಗಳನ್ನು ನಾಲ್ಕು ಸಾಲಿನ ಕಂದಪದ್ಯದ ಮಾದರಿಯಲ್ಲಿ

ರಚಿಸುತ್ತ ಎಲ್ಲರಿಗೂ ಅರ್ಥವಾಗುವ ಸರಳ-ಸುಂದರ ನೇರನುಡಿಯಿಂದ ಇವರ ಕವನಗಳು ಬೆಳೆದುಬಂದು ಗದ್ದರ ದಾಟಿಯಲ್ಲಿ ಹಾಡಿದಾಗ ಕೇಳುಗರ ಮೇಲೆ ಒಳ್ಳೆಯ ಪರಿಣಾಮ ಬರುವಂತಿವೆ ಎಂದು ಹೇಳಬಹುದು.

ಡಾ. ಹನುಮಂತರಾವ ಬಿ. ದೊಡ್ಡಮನಿ ಅವರು ಕಥೆ-ನಾಟಕ ಮತ್ತು ಜಾನಪದ ಕೃತಿಗಳನ್ನು ರಚಿಸಿದ್ದಾರೆ. ಇವರ ಕಥೆಗಳ ನಿರೂಪಣೆ ಕ್ರಮ ಭಾಷೆ ಹಾಗೂ ಶೈಲಿ ಅಪ್ಪಣಿ ಜಾನಪದೀಯವಾಗಿದ್ದು, ಕರ್ತೆಗಳಲ್ಲಿ ಅಲ್ಲಲ್ಲಿ ಸಂದರ್ಭಕ್ಕೆ ತಕ್ಷಾಗೆ ಗಾದೆಮಾತು, ನಾಣ್ಯಾಡಿ ಗೀತೆಗಳು ಮೂಡಿಬಂದು ಕಥೆಗೆ ಹೆಚ್ಚಿನ ಸ್ವಾರಸ್ಯ ನೀಡಿದ್ದಾರೆ ಉದಾಹರಣೆಗಾಗಿ ‘ಚಂಪ ಕನಸು’ ಕಥೆಯಲ್ಲಿ ಮೂಡಿಬಂದ ಜಾನಪದೀಯ ಭಾಷೆ ಮತ್ತು ಶೈಲಿ ಹೀಗಿದೆ ನೋಡಿ.

“ಅಯ್ಯ ಸುಪ್ಪಿ ಅದು ಅದ್ರೇನು ಪೈಯಿದಾ ಆದವ್ವ ಯಾರ ಸೂಸ್ಯೆಟಿ ಹಂಚತಾರ ಆವೆ ಎಲ್ಲರ ಕಾಡ್ ಇಟ್ಟಿಂಡು ಕಾಳಾ ಬಜಾರದಿಂದ ಮರಾಠ ದೇಶಕೊಯ್ಯು ಮರತಾರ ‘ಬಡವರ ಹ್ವಾಪ್ಪಿ ಮ್ಯಾಲ ಮಣಿ ಮಾರವರ ಹ್ವಾತ್ಯಾಗ ಹೊನ್ನು’ ಅಂತರೆವ್ವ ನಾವು ಎಲ್ಲಿದ್ದರೂ ದುಡ್ಯಾದು ನಮ್ಮ ಪಾಲೀಗಿ ತಪ್ಪಿದ್ದಲ್ಲ ಅದಕ್ಕೆ ನಮ್ಮ ಕೆಳಗಿನ ಓಣ್ಣಾವರೆಲ್ಲ ಬರಗಾಲ ಬಿದ್ದಿದ್ದರಿಂದ ತತ್ತರಿಸಿ ಹೋಗಿವಿ..... ಇಂಥ ಸಂಕಟದಾಗ ‘ಹಗ್ಗಹರಿಲೀಲ್ಲ ಅಂತ ಕೋಲು ಮುರಿಲೀಲೀಲಂತ’ ನಮ್ಮ ಹೋತ್ಯಾರ ಚಂಪಿಗಿ ಹಿಂದ ಹೋಳಿ ಮುಂದ ಕೆರಿ ಆಯ್ತು, ಪಾಪ ತಾಯಿ ತಂದಿಗಿ ಕಳೆಖ್ಯಾಂಡು ಪರದೇಶಿ ಹೋರ್ಯಾದ ಆಕಿನ ಸಂಗಾಟ ಸಣ್ಣದೊಂದು ಪಾರ ಬ್ಯಾರೆ ಆಯಿತಿ. ಆ ಪಾರಗ ಜ್ಞಾಪನ ಮಾಡೋತ್ತು ಕುಂತಾಳ ಹ್ವಾಪ್ಪಿ ತುಂಬಿಕೊಳ್ಳಿಕ ಉರಾಗ ಸಡ್ಯಾಂಗಿಲ್ಲ ಕೇರ್ಯಾಗ ಬಿಡಾಂಗಿಲ್ಲ ಅಂಬಂಗ ಬದುಕಾರ್ಡತ್ಯಾಳ್”<sup>7</sup>

ಡಾ. ಹನುಮಂತರಾವ ಬಿ. ದೊಡ್ಡಮನಿ ಅವರು ‘ದೇವಿಕಾಯ್’, ‘ಬಲಿಪಶು’, ‘ವಿಡ್ಸಿ ಬಂತು’ ಎಂಬ ಮೂರು ನಾಟಕಗಳನ್ನು ರಚಿಸಿದ್ದಾರೆ. ಇವರ ನಾಟಕಗಳ ಭಾಷೆ ಮತ್ತು ಶೈಲಿಯೂ ಹೈದ್ರಾಬಾದ ಕನಾಟಕದ ಅಫ್ಜಲಪೂರ ತಾಲೂಕಿನ ಜನರಾದುವ ಪ್ರಾದೇಶಿಕ ಭಾಷೆಯನ್ನೇ ಬಳಸಿಕೊಂಡಿದ್ದಾರೆ. ದೇವಿಕಾಯ್ ನಾಟಕದ ಪ್ರಸ್ತಾವನೆ ಎರಡರಲ್ಲಿ ನೀಲವ್ವ ಮತ್ತು ನೀಲಪ್ಪನ ನಡುವೆ ನಡೆದ ಸಂಭಾಷಣೆ ನೋಡುವುದಾದರೆ;

**ನೀಲವ್ವ :** ಕ್ಷಾಣ ಕಡ್ಯಾಂಗಿಲ್ಲಂತ ನೀನೇ ಹೇಳತ್ತಿ, ದ್ಯಾತ್ವಾ ನಿನಗ ಮಕ್ಕಳ ಹ್ಯಾಂಗ್ ಹೊಡತ್ಯಾದ ಮಾಂವಾ.

**ನೀಲಪ್ಪ :** ಹೆಂಗಸರ ಬುದ್ದಿ ಮೋಳಕಾಲ ಕೆಳಗಂತೆ” ಗಾದಿ ಮಾತ ಸುಳ್ಳಲ್ಲ ನಮ್ಮ ಹಿರ್ಯಾರು ಹೇಳ್ಣಂಗ ವೇದಗಳು ಸುಳ್ಳಾದ್ಯ ಗಾದಿಮಾತು ಸುಳ್ಳಲ್ಲ ಅಂದಾಗ ಜೆಡ್ ಆದ್ರ ದವಾಖಾನಿಗಿ ಹೋಗಿ ಡಾಗ್ಗಿರಿ ಹೋರಿಸಿದ್ರ ಜೆಡ್ ಜ್ಞಲಾ ಆಗ್ರಾದ ಅದನ್ನು ಬಿಟ್ಟಿ ದ್ಯಾವರ ಮಕ್ಕಳ ಹೊಡು ಅಂದ್ರ ಹ್ಯಾಂಗ್ ಹೊಡುಲ್ಯಾದ ನಿನ ಮ್ಯಾಗಿನ ದೇವರ ಒಯ್ಯಾಗ ಕೆಳಗಿನ ದೇವರ ಬೊಳ್ಳಿ ಹೊಡಿತೀತಂತ” ಹೊಡಲ್ಲೆಲ್ಲು”<sup>8</sup>

ಇಲ್ಲಿ ಕಥೆಗಾರರು ಗ್ರಾಮೀಣ ಪ್ರದೇಶದ ಗಾದೆ ಮಾತುಗಳು, ಮತ್ತು ಹೈದ್ರಾಬಾದ ಕನಾಟಕ ಹಿಂದಿ-ಮರಾಠ ಮತ್ತಿತ ಕನ್ನಡ ಶಬ್ದಗಳನ್ನು ಯಥೇಚ್ಚೆವಾಗಿ ಬಳಸಿಕೊಂಡಿದ್ದಾರೆ. ಉದಾಹರಣೆಗಾಗಿ ನೋಡುವುದಾದರೆ ಜೆಡ್, ದವಾಖಾನಿಗೆ ಬೊಳ್ಳಿ ಹೊಡಿತೀತ, ಜ್ಞಲಾ, ಮುಂತಾದ ಅಫ್ಜಲಪೂರ ಪ್ರಾದೇಶಿಕ ಹಿಂದಿ-ಮರಾಟ ಮತ್ತಿತ ಕನ್ನಡ ಶಬ್ದಗಳನ್ನು ಗಾದೆ ಮಾತುಗಳನ್ನು ಬಳಸಿಕೊಂಡಿದ್ದಾರೆ.

ದೊಡ್ಡಮನಿ ಅವರು ‘ಪಿಡ್ಡ ಬಂತು’ ಎಂಬ ಏಕಾಂಕ ನಾಟಕದಲ್ಲಿ ಸರಳ ಸುಂದರವಾದ ಸಾಹಿತೀಕ ಭಾಷೆಯೊಂದಿಗೆ ಇಂಗ್ಲಿಷ್, ಹಿಂದಿ, ಮರಾಠಿ ಮತ್ತಿತ ಕನ್ನಡ ಭಾಷೆಯೊಂದಿಗೆ ನಾಟಕವು ಬೆಳೆದುಬಂದಿದೆ ಅದೇ ರೀತಿಯಲ್ಲಿ ‘ಬುಲಿಪಶು’ ನಾಟಕದಲ್ಲಿ ಜಾನಪದೀಯ ಭಾಷೆ, ನಾಟ್ಯದಿ, ಗಾದೆ, ಗೀತೆ, ಹಾಗೂ ಮಹಾನ್ ವೃತ್ತಿಗಳಾದ ಮಹಾವೀರ, ಬುದ್ಧ, ಒಸವ, ಅಂಬೇಷ್ಟ್ರೋ, ಪಾಲ್ಸ್‌ಸ್ವಾಯ್, ವಾಟ್ಲೆ ಹರಿದಾರು, ವಿನೋಭಾವ ಮುಂತಾದವರ ಹೇಳಿಕೆಗಳನ್ನು ಹರಳವಾಗಿ ಬಳಸಿಕೊಂಡು ನಾಟಕ ರಚಿಸಿದ್ದಾರೆ.

**ಮಲ್ಲಪ್ಪ :** ಹೌದ ಅಜ್ಞ, ಹರಿದಾಸರು ಹೇಳಿದಂತೆ ಹೇಳು, ಹೇಳು ನಿನ್ನಹಗಲಿ ಹೋಗುವದೆಚ್ಚರಿಕೆ ಮನ್ನ ಮಾಡಿದ ಮಣಿ ಬ್ರಹ್ಮತೀ ಬರುವದು ಎಚ್ಚರಿಕೆ ನಿನ್ನಾಯ ಮುಗಿಯಲು ಯಾಮಥಾತರು ಬಂದು ಎಳೆಯುವರೆಚ್ಚರಿಕೆ, ಎನ್ನವರುತ್ತೆ ನಮ್ಮ ಕಲ್ಲಪ್ಪಣ ಹೇಳೊದರಲ್ಲಿ ಸತ್ಯವಿದ್ಯೌ

**ధూలష్ట :** నొఱ్ఱే మహావిరు హేతిదంతే ఒణిగిద ఎలయ కాల ముగిద మేలే కేగుదరి బీఇపంతే ఈ మనుష్య జీవనశ్శై కోనయుండు డా. రాధకృష్ణన్ రు హేతిదంతే. ఈ జగత్తినల్లి ఒబురనెబురు ద్వేషిలు బేంకాదష్ట ధమ్మగలివే ఆదరే ఒబ్బరనెబురు త్రైతిసలు సాధకవాగువ ధమ్మగలు మాత్ర సాకషిల్ల. <sup>9</sup>

ఓగె దొడ్డమని అవరు తమ్మ కథే నాటకగళల్లి భాషా మత్తు శ్రేలియన్న బళసికొండు ఓదుగర మనస్సు గెదిద్దారే ఎందు హేళబమదు. ఇప్పగళల్లడే డా. హనుమంతరావ బి. దొడ్డమని అవరు జానపద క్షేత్రదల్లి సంశోధనే మాడి సుమారు ఒంబత్తుక్కూ హెచ్చు కృతిగళన్న రచిసిద్దారే. ఈ జానపద సంశోధనా కృతిగళు శుద్ధ సాహితిక భాషేయోందిగే బేళీదు ఒందివే. అలల్లి సందర్భక్కే తక్కుంతే గాదే ఒడము, ఒగటు, నాణ్ణడిగళు ఐతిహాసిక భాషేయోందిగే ప్రాదేశిక భాషా శబ్దాల బళకి కండుబరుత్తదే.

ಉಪಸಂಹಾರ

ಒಟ್ಟುರೆಯಾಗಿ ಡಾ. ಹನುಮಂತರಾವ ಬಿ.ದೊಡ್ಡಮನಿ ಅವರ ಸಾಹಿತ್ಯ ಸರಳ-ನೇರ-ಸ್ವಷ್ಟವಾದ ಜಾನಪದೀಯ ಭಾಷೆ ಮತ್ತು ಶೈಲಿಯೊಂದಿಗೆ ಬೆಳೆದುಬಂದಿದೆ. ಗ್ರಾಮೀಣ ಪ್ರದೇಶದ ಜನರ ಆಡು ನುಡಿಯನ್ನು ನೇರವಾಗಿ ತಮ್ಮ ಕೃತಿಗಳಲ್ಲಿ ಬಳಸಿಕೊಂಡಿದ್ದಾರೆ. ಅಲ್ಲಲ್ಲಿ ಸಂದರ್ಭಕ್ಕೆ ತಕ್ಷ ಹಾಗೆ ನಾಟಕಗಳಲ್ಲಿ ಮಹಾತ್ಮರ ಹೇಳಿಕೆಗಳನ್ನು ಹೇರಳವಾಗಿ ಬಳಸಿಕೊಂಡರೆ ಕಥೆಗಳಲ್ಲಿ ಗಾದೆ, ಗೀತೆ, ನಾಟ್ಯದಿಗಳನ್ನು ಬಳಸಿಕೊಂಡಿದ್ದಾರೆ. ಸಂಶೋಧನಾ ಕೃತಿಗಳಲ್ಲಿ ಮಾತ್ರ ಸಾಹಿತ್ಯ ಭಾಷೆಯ ಜೊತೆ ಜೊತೆಗೆ ಹಿಂದಿ, ಮರಾಠಿ, ಇಂಗ್ಲಿಷ್ ಮಿಶ್ರಿತ ಕನ್ನಡ ಶಬ್ದಗಳನ್ನು ಬಳಸಿಕೊಂಡು ಸಂಶೋಧನೆ ಶಿಸ್ತಿಗೆ ತಕ್ಷವರಾಗಿದ್ದಾರೆ. ಪ್ರಸ್ತುತ ದಿನ ಕಳೆದು ಹೋಗುತ್ತಿರುವ ಗ್ರಾಮೀಣ ಪ್ರಪಂಚ ಮತ್ತು ಗ್ರಾಮೀಣ ಭಾಷೆಯನ್ನು ಡಾ. ಹನುಮಂತರಾವ ಬಿ. ದೊಡ್ಡಮನಿ ಅವರ ಕೃತಿಗಳಲ್ಲಿ ಮನಃ ಕಂಡುಕೊಳ್ಳಬಹುದು.

ಕೊನೆಟಿಪ್ಪಣಿಗಳು

1. ಹೊನ್ನಯ್ಯ. ಸಿ. ಬಿ. (ಸಂ.) (2008). ಕನ್ನಡ ಸಾಹಿತ್ಯ ಸಂಸ್ಕೃತಿ ಮೀಮಾಂಸೆ. ಜೈವಿಕ ಪ್ರಕಾಶನ, ಬೆಂಗಳೂರು. ಪು.ಸಂ.230
  2. ವಸಂತಪುರಾ ಬಿ. ಬಿ. (2011). ಕನ್ನಡ ಭಾಷೆಯ ಚರಿತ್ರೆ. ಕಾಂತಶ್ರೀ ಪ್ರಕಾಶನ, ಮುನ್ಸೂರು. ಪು.ಸಂ.20

3. ಶಿವರುದ್ರಪ್ಪ ಜಿ ಎಸ್. (2013). ಕನ್ನಡ ಸಾಹಿತ್ಯ ಸಮೀಕ್ಷೆ. ಸಪ್ತ ಬುಕ್ ಹೌಸ್, ಬೆಂಗಳೂರು. ಪು.ಸಂ.108
4. ಹನುಮಂತರಾವ ಬಿ. ದೊಡ್ಡಮನಿ. (1995). ನೋಂದವರ ಹಾಡು. ಶಾಂತಕುಮಾರ ಪ್ರಕಾಶನ, ಗುಲಬಗಾರ. ಪು.ಸಂ.11
5. ಹನುಮಂತರಾವ ಬಿ. ದೊಡ್ಡಮನಿ. (1997). ನಮ್ಮ ದೇಶ ನಮ್ಮ ಜನ. ಶಾಂತಕುಮಾರ ಪ್ರಕಾಶನ, ಗುಲಬಗಾರ. ಪು.ಸಂ.7
6. ಹನುಮಂತರಾವ ಬಿ. ದೊಡ್ಡಮನಿ. (2002). ಆಕ್ರೋಶ. ಶಾಂತಕುಮಾರ ಪ್ರಕಾಶನ, ಗುಲಬಗಾರ. ಪು.ಸಂ.7
7. ಹನುಮಂತರಾವ ಬಿ. ದೊಡ್ಡಮನಿ. (2014) ಶಾರಿ ಶಾಣ್ಯ ಆದಾಗ. ಶಾಂತಕುಮಾರ ಪ್ರಕಾಶನ, ಗುಲಬಗಾರ. ಪು.ಸಂ.21
8. ಹನುಮಂತರಾವ ಬಿ. ದೊಡ್ಡಮನಿ. (1997). ದೇವಿಕಾಯ್ (ನಾಟಕ). ಶಾಂತಕುಮಾರ ಪ್ರಕಾಶನ, ಗುಲಬಗಾರ. ಪು.ಸಂ.19
9. ಹನುಮಂತರಾವ ಬಿ. ದೊಡ್ಡಮನಿ. (2002). ಒಲಿಪಶು. (ನಾಟಕ). ಶಾಂತಕುಮಾರ ಪ್ರಕಾಶನ, ಗುಲಬಗಾರ. ಪು.ಸಂ. 22
10. ಅದೇ. ಪು.ಸಂ. 27